

ಹಿಂದೂ ಸಂಸ್ಕಾರಗಳು

ಪೀಠಿಕೆ: ಭಾರತೀಯಸಂಸ್ಕೃತಿಯಲ್ಲಿ ಮನುಷ್ಯನ ಪ್ರತಿಭೆ, ಜೈನ್‌ಶಿಕ್ಷಣ ಹಾಗೂ ಪರಿಶುದ್ಧತೆ ಇವುಗಳಿಗೆ ಪೂರಕವಾಗಿ ಸುವ್ಯವಸ್ಥಿತವಾದ ಒಂದು ಯೋಜನೆಯೇ ರೂಪುಗೊಂಡಿದೆ. ಭಾರತೀಯರ ಸಿದ್ಧಾಂತ ಹಾಗೂ ಸಾಧನೆಯ ಸಮಗ್ರ ವ್ಯವಸ್ಥೆಯನ್ನು ಜ್ಞಾನಕಾಂಡ, ಉಪಾಸನಾಕಾಂಡ ಮತ್ತು ಕರ್ಮಕಾಂಡ ಎಂದು ಸೂಳಲಾಗಿ ವಿಭಾಗಿಸಬಹುದು. ಕಾಂಡ ಎಂದರೆ ಶಾಖೆ ಅಥವಾ ಅಂಗ ಎಂದು ಅರ್ಥ. ಜ್ಞಾನವೆಂದರೆ ತತ್ತ್ವಜ್ಞಾನವೆಂದೂ, ಉಪಾಸನೆಯೆಂದರೆ ಧ್ಯಾನವೆಂದೂ, ಕರ್ಮವೆಂದರೆ ಮತಗ್ರಂಥಗಳಲ್ಲಿ ಗೋಚರವಾಗುವ ವೇದೋಕ್ತ ಕರ್ಮಗಳು ಎಂದೂ ತಿಳಿಯಬೇಕು. ಕರ್ಮ ಎಂಬ ಪದಕ್ಕೆ ಸಾಮಾನ್ಯರೂಪದಲ್ಲಿ ಮನುಷ್ಯನ ಎಲ್ಲ ಕ್ರಿಯೆಗಳೂ, ನೀತಿನಿಯಮಗಳ ಆಚರಣೆ, ವೈಯಕ್ತಿಕ ಮತ್ತು ಸರ್ವಜನ ಸಾಧಾರಣವಾದ ಸಾಮಾಜಿಕ ಕರ್ತವ್ಯಗಳು, ಜೊತೆಗೆ ಸಾಂಕೇತಿಕವೂ, ರಹಸ್ಯತಮವೂ ಆದ ಯಜ್ಞಯಾಗಾದಿಗಳ ಆಚರಣೆಗಳೂ ಎಂದು ಅರ್ಥವಾಗುವುದು.

ಕರ್ಮಕಾಂಡದಲ್ಲಿ ಸಾಮಾಜಿಕವೂ ಹಾಗೂ ಧಾರ್ಮಿಕವೂ ಆದ ಎಲ್ಲ ಆಚರಣೆಗಳೂ ಸೇರಿಕೊಂಡಿವೆ. ಇಲ್ಲಿ ಬಹು ಪ್ರಧಾನ ಅಂಗವೆಂದರೆ ಸಂಸ್ಕಾರಗಳು. ಮನುಷ್ಯ ಮಟ್ಟಿಧಾರಭ್ಯ ಸಾಯಿವ ಪರ್ಯಂತ ಪ್ರತಿ ಹಂತದಲ್ಲಿಯೂ ನಡೆಯುವ ವೇದವಿಹಿತಕ್ರಿಯೆಗಳು ವೈಕಿಂದಿಯನ್ನು ಹೇಗೆ ಶುದ್ಧಿಗೊಳಿಸಿ ಪರಿತ್ರಗೊಳಿಸುತ್ತವೆ ಎಂಬ ಪ್ರಬಲ ನಂಬಿಕೆಯೇ ಇದಕ್ಕೆ ಕಾರಣ. ಅದೂ ಅಲ್ಲದೆ, ಸತ್ತ ನಂತರವೂ ಇವುಗಳ ಪ್ರಭಾವವುಂಟು ಎಂದು ಭಾವಿಸಿರುವರು. ಏಕೆಂದರೆ ಆತ್ಮದ ಗತಿಯನ್ನೂ ಇವು ನಿರ್ಣಯಿಸಬಲ್ಲವು. ಸಂಸ್ಕಾರಗಳಲ್ಲಿ ಸಾಂಸ್ಕೃತಿಕ ಹಾಗೂ ಭೌತಿಕಮೌಲ್ಯಗಳು ಸ್ವಷ್ಟವಾಗಿ ಗೋಚರಿಸುತ್ತವೆ. ಸಂಸ್ಕಾರಗಳಲ್ಲಿರುವ ಸಾಮಧ್ಯ ಹಾಗೂ ಆಚರಣೆಗಳು

ವ್ಯಕ್ತಿಯನ್ನು ಹೇಗೆ ಪರಿತ್ರಗೊಳಿಸುತ್ತವೆಯಿನ್ನುವುದನ್ನು ತಿಳಿಸಲು ‘ಅಪೂರ್ವ’
ಅಥವಾ ‘ಅದ್ವಿತೀ’ ಎಂಬ ತತ್ವವನ್ನು ಕಲ್ಪಿಸಿಕೊಂಡು ಒಂದು
ಮೊಸಸಿದ್ದಾಂತವನ್ನೇ ಮೀಮಾಂಸಕರು ನಿರೂಪಿಸಿರುವರು.
ದೋಷರಹಿತವಾದ ಕರ್ಮಾಚರಣೆ ಮನಃಶುದ್ಧಿಗೆ ಕಾರಣವಾಗುವುದು.
ಜೊತೆಗೆ ಅದು ಒಂದು ಸಂಸ್ಕಾರದ ರೂಪವನ್ನು ಪಡೆದಾಗ ವ್ಯಕ್ತಿಯು ಅಡರು
ಮೂಲಕ ಸಂಪೂರ್ಣ ಪಾರಿತ್ಯವನ್ನು ಪಡೆಯುತ್ತಾನೆ.

‘ಸಂಸ್ಕಾರ’ - ಪದವಿವೇಚನೆ

ಸಂಸ್ಕಾರವೆಂದರೆ ಧಾರ್ಮಿಕ ಹಾಗೂ ಪರಿತ್ರವನ್ನಿಡಿ
ಕರ್ಮಾಚರಣೆಯ ಹೊರಗಿನ ರೂಪ ಮಾತ್ರವಲ್ಲ, ಇದರ ಜೊತೆಗೆ ಶಾಸಕ
ನಿಯಮಗಳ ಅನುಷ್ಠಾನದಿಂದ ಹುಟ್ಟಿರುತ್ತದೆ ಒಂದು ವಿಶಿಷ್ಟವೀತಿಯ
ಶ್ರೇಷ್ಠತೆಯೂ ಆಗುವುದು. ಇದು ಆತ್ಮವನ್ನೋ ಅಥವಾ ದೇಹವನ್ನೋ
ಆವರಿಸಿಕೊಂಡಿರುವ ಒಂದು ಶ್ರೇಷ್ಠತೆ. ‘ಅಂತರಿಕ್ಷವಾದ ಆಧ್ಯಾತ್ಮಪ್ರಭೇಯ
ಬಾಹ್ಯ ಮತ್ತು ಪ್ರತ್ಯಕ್ಷ ಸಂಕೇತವನ್ನಿಡಿ ಮತ್ತೀರು ಅನುಷ್ಠಾನ ಅಥವಾ
ಅಚರಣೆ’ ಎಂಬ ವಿವರಣೆ ಸಂಸ್ಕಾರಕ್ಕೆ ಸರಿಹೂಂದುತ್ತದೆ.

‘ಸಂಸ್ಕಾರ’ ಎಂಬುದು ಸಂಸ್ಕೃತ ಪದ. ಕೈ ಎಂಬುದು ಮೂಲ ಧಾರ್ಮ.
ಸರ್ವ - ಎಂಬುದು ಉಪಸರ್ಗ. ಇವುಗಳೊಡನೆ ಘ್ರಣ್ಣ ಎಂಬ ಪ್ರತ್ಯೇಕಿಯವೂ
ಸೇರಿ ‘ಸಂಸ್ಕಾರ’ ಎಂಬ ಪದವಾಗಿದೆ. ಇದು ಶಾಸ್ತ್ರಗಳಲ್ಲಿ ಬಳಸಲ್ಪಟ್ಟಿದೆ.
ಮೀಮಾಂಸಕರು - ‘ಯಜ್ಞಾಹುತಿಯ ಘೋಷಣೆ ಮುಂತಾದ ಕರ್ಮದಿಂದ
ಹುಟ್ಟಿರುತ್ತದೆ ಮಾತ್ರ ಸಂಸ್ಕಾರ’ ಎಂದು ಹೇಳುವರು. ಅದ್ವೈತಿಗಳು -
‘ದೇಹದ ಪ್ರಪೂರ್ತಿಯಿಂದ ಉದಿಸುವ ಆತ್ಮದ ಒಂದು ಕೃತಕಗುಣ’ವೆಂದೂ,
ಸ್ವಯಾಮಿಕರು - ‘ಅನುಭವಗಳಾಗಿರುವ ಸ್ವಯಂ ಪುನರುತ್ಪತ್ತಿಶಕ್ತಿ ಅಥವಾ
ಸಾಮಧ್ಯ’ ಎಂದೂ ಸಂಸ್ಕಾರದ ವಿವರಣೆ ನೀಡಿರುವರು. ಸಂಸ್ಕೃತ-
ಸಾಹಿತ್ಯದಲ್ಲಿ ಇದರ ಅಥವಾ ಅನೇಕ ಬಗೆಯಾಗಿ ನೀಡಲ್ಪಟ್ಟಿದೆ.

1. ಸಂಸ್ಕಾರವೆಂದರೆ ಶಿಕ್ಷಣ ತರಬೇತಿ ಅಭಿವೃದ್ಧಿ ಎಂಬ ಅರ್ಥಗಳು ಪ್ರವೃತ್ತವಾಗಿವೆ.
2. ಶಿಷ್ಯಾಭಾರ, ನಿಪುಣತೆ, ವ್ಯಾಕರಣಶುದ್ಧಿಯೂ ಸಂಸ್ಕಾರ ಎನಿಸಿಕೊಳ್ಳುವುದು.
3. ಗುಣೋತ್ತರಣ್ಯ - ಸಂಸ್ಕಾರವೆನ್ನುವುದು ಮತ್ತೊಂದು ಅರ್ಥ.
4. ಒಪ್ಪಹಾಕುವುದು, ಅಲಂಕಾರ ಹಾಗೂ ಆಭರಣಗಳೂ - ಸಂಸ್ಕಾರವೆನಿಸಿಕೊಳ್ಳುತ್ತವೆ.
5. ಅನುಭವ, ಆಕಾರ, ಮುದ್ರೆ, ಹಸ್ತಕ್ರಿಯೆ, ಪ್ರಭಾವಗಳೆಂಬ ಅರ್ಥಗಳೂ ಸಂಸ್ಕಾರಕ್ಕುಂಟು.
6. ಜ್ಞಾನ ಸಂಗ್ರಹಕ್ಕೆ ಕಾರಣವಾದ ಕ್ರಿಯೆಯ ಪ್ರವೃತ್ತಿಯೇ - ಸಂಸ್ಕಾರ.
7. ಪ್ರಾಯಶ್ಚಿತ್ತಕ್ರಿಯೆ, ಪರಿಶುದ್ಧವಾದ ಅನುಪಾನ ಮತ್ತು ಆಚಾರ, ದೀಕ್ಷೆ,

1. ನಿಸರ್ಗಸಂಸ್ಕಾರವಿನೀತ ಇತ್ಯಾಸೌ ನೃಪೇಣ ಚಕ್ರೇ ಯುವರಾಜಶಬ್ದಭಾಷ್ಣ (ರಘುವಂತ 3-35) (ಈ ರಘುವು ಸ್ವಭಾವದಿಂದ ಹಾಗೂ ಶಾಸ್ತ್ರಾಭ್ಯಾಸದಿಂದ ಎನೀತನಾಗಿದ್ದನೆಂದು ತಿಳಿದು ದಿಲೀಪನು ಇವನನ್ನು ಯುವರಾಜನಾಗಿ ಮಾಡಿದನು)
2. 'ಸಂಸ್ಕಾರವಕ್ಕೇವ ಗಿರಾ ಮನೀಷೀ ತಯಾ ಸ ಪ್ರಾತಶ್ಚ ವಿಭೂಷಿತಶ್ಚ' (ಕುಮಾರ ಸಂಭವ 1-28) (ವ್ಯಾಕರಣಶುದ್ಧವಾದ ಮಾತಿನಿಂದ ವಿದ್ವಾನೆನು ಶೋಭಿಸುವಂತೆ, ಆ ಪಾರ್ವತಿಯಿಂದ ಹಿಮವಂತನು ಪವಿತ್ರನೂ, ಅಲಂಕೃತನೂ ಆದನು)
3. 'ಪ್ರಯುಕ್ತಪಂಸಂಸ್ಕಾರ ಇವಾಧಿಕಂ ಬಭೋ'- (ರಘುವಂತ 3-18) (ಗಣಯಿಂದ ಹೊರಬಂದ ರತ್ನವು ಶಾಸ್ತ್ರಕಲ್ಪಿಂದ ಹೊಳೆಯುವಂತೆ ವಸಿಷ್ಠನು ಆಚರಿಸಿದ ಜಾತಕರ್ಮದಿಂದ ರಘುವೂ ತೇಜಸ್ಸಿಯಾಗಿ ಕಂಗೊಲಿಸಿದನು)
4. ಸ್ವಭಾವಸುಂದರಂ ವಸ್ತು ನ ಸಂಸ್ಕಾರಮಪೇಕ್ಷೇ - (ಅಭಿಜ್ಞಾನಶಾಹಿತಲ 7-23) (ನಿಸರ್ಗದಿಂದಲೇ ಸುಂದರವಾದ ವಸ್ತುವು ಯಾವ ಸಂಸ್ಕಾರವನ್ನೂ (ಅಲಂಕಾರ) ಬಯಸುವುದಿಲ್ಲ)
5. ಯನ್ನಪೇ ಭಾಜನೇ ಲಗ್ಂ ಸಂಸ್ಕಾರೋ ನಾನ್ಯಾಧಾ ಭವೇತ್ (ಹಿತೋಪದೇಶ 1-8) (ಹೊಚ ಪದಾರ್ಥದಲ್ಲಿ ಮಾಡಲ್ಪಟ್ಟ ಸಂಸ್ಕಾರವು ಪ್ರಭಾವಶಾಲಿಯಾಗಿರುತ್ತದೆ).
6. 'ಸಂಸ್ಕಾರಜನ್ಯಂ ಜ್ಞಾನಂ ಸ್ವಾತಿಃ - (ತರ್ಕಸಂಗ್ರಹ) (ಸಂಸ್ಕಾರದಿಂದ ಮಟ್ಟಿದೆ ಜ್ಞಾನವು ಸ್ವರಣಃ)

ಪರಿತ್ಯಗೋಳಮುವಿಕೆ ಮತ್ತು ಪ್ರೋಫೆಸ್‌ - ಈ ಅರ್ಥಗಳೂ
ಸಂಸ್ಕಾರವಂದು ಕರೆಸಿಕೊಳ್ಳುತ್ತವೆ.

8. ಆಗಿಮೋದ ಕಾರ್ಯದಿಂದ ಜನಸಿದ ಫಲ, ಕಾರ್ಯದಿಂದ ಜನಸಿದ
ಪ್ರೋಫೆಸ್ಸಂಸ್ಕಾರ.

ಪ್ರೋಫೆಸ್ಸಂಸ್ಕಾರ ಪದವು ಅನೇಕ ಅರ್ಥಗಳಲ್ಲಿ ಬಳಸಲ್ಪಟ್ಟದೆ. ಹಿಂದೂ
ಸಂಸ್ಕಾರಗಳ ಗುರಿ ಸಂಪೂರ್ಣಾಯದಿಂದ ನಡೆದುಬಂದ ದೇಹಶುದ್ಧಿ ಒಂದೇ
ಅಲ್ಲ. ಇದರ ಜೊತೆಗೆ ಇದನ್ನು ಆಚರಿಸುವ ವ್ಯಕ್ತಿಯಲ್ಲಿ ಒಂದು ವಿಶ್ವಾಸಿ
ಆಹಾರೆಯನ್ನು ಕೊಟ್ಟು, ಅವನ ಇಡೀ ವ್ಯಕ್ತಿತ್ವನ್ನೇ ಮಂಗಳಗೋಳಿ,
ಆದರಲ್ಲಿ ಒಂದು ಚಾತುರ್ಯವನ್ನೂ ಶಿಷ್ಟಾಖಾರವನ್ನೂ ತಂದುಕೊಡುತ್ತದೆ.

ಸಂಸ್ಕಾರಗಳ ಗಣನೆ ಮತ್ತು ಅವರಗಳ ವ್ಯಾಪ್ತಿ

ಸಂಸ್ಕಾರಗಳ ಎವರಣೆ ಮೊಟ್ಟಮೊದಲಿಗೆ ಗೃಹ್ಯಸೂತ್ರಗಳಲ್ಲಿ
ಕಂಡುಬರುವುದು. ಆದರೆ ಇಲ್ಲೆಲ್ಲಾ ಸಂಸ್ಕಾರವನ್ನು ಏಂಮಾಂಸಕರ
ಅರ್ಥದಲ್ಲಿ ಬಳಸಿಕೊಂಡು ಗೃಹಸ್ಥನ ನಿತ್ಯಕರ್ಮಗಳ ಪಟ್ಟಿಯಲ್ಲಿ
ಸಂಸ್ಕಾರಗಳನ್ನೂ ಸೇರಿಸಿರುವ ಕಾರಣ ಇವರಗಳ ಸ್ವೇಚ್ಛಾ ಅರ್ಥ ಸ್ವಷ್ಟವಾಗಿಲ್ಲ.
ಈ ಸೂತ್ರಗಳಲ್ಲಿ ಯಜ್ಞಯಾಗಾದಿಗಳಿಗೂ ಮನುಷ್ಯನ ದೃಷ್ಟಿಕ ಹಾಗೂ
ಮಾನಸಿಕ ಪರಿಶುದ್ಧತೆಗೂ, ಪರಿಪೂರ್ಣತೆಗೂ ಮಾಡುವ ಸಂಸ್ಕಾರಗಳಿಗೂ
ಇರುವ ವ್ಯತ್ಯಾಸ ವಿಚಿತವಾಗಿಲ್ಲ. ಆದರೆ 'ವೈಶಾನಸಸೂತ್ರ'ಗಳಲ್ಲಿ
'ಅಷ್ಟಾದಶ ಸಂಸ್ಕಾರಾಃ ಶಾರೀರಾಃ - ಶರೀರಕ್ಕೆ ಸಂಬಂಧಿಸಿದ ಸಂಸ್ಕಾರಗಳು
ಹದಿನೆಂಟು' ಎಂದು ಹೇಳಿರುವುದರಿಂದ, ಈ ಸೂತ್ರಗಳಲ್ಲಿ ದೃಷ್ಟಿಕ-

-
7. 'ಕಾರ್ಯಃ ಶರೀರಸಂಸ್ಕಾರಃ' ಪಾವನಃ ಪ್ರೇತ್ಯ ಚೇಹ ಚ' (ಮನಸ್ಸುತ್ತಿ 2-26) (ವೇದ
ಮಂತ್ರಗಳಿಂದಲೂ, ಪ್ರಾಕರ್ಕರ್ಮಗಳಿಂದಲೂ ಮಾಡಲ್ಪಡುವ ನಿಷೇಷಾದಿ-
ಶರೀರಸಂಸ್ಕಾರವು ಅಶುದ್ಧತೆಯನ್ನು ದೂರಮಾಡಿ ದೇಹವನ್ನು ಪಾವನಗೋಳಸುತ್ತದೆ.)
8. 'ಘಲಾನುಮೇಯಾಃ ಪೂರಂಭಾಃ ಸಂಸ್ಕಾರಾಃ ಪ್ರಾಕ್ತನಾ ಇವ' (ರಘುವಂತ 1-20)
(ಪ್ರಾಕ್ತನಸಂಸ್ಕಾರದಂತೆ (ಪೂರ್ವಕರ್ಮವಾಸನೆಯಂತೆ) ದಿಲೀಪನ ಕಾರ್ಯಾರಂಭವ
ಕಾರ್ಯಸಿದ್ಧಿಯಿಂದ ಉಂಟಿಸಲ್ಪಡುತ್ತತ್ವ.)

ಸಂಸ್ಕಾರಗಳೂ ಹಾಗೂ ಯಾಜ್ಞವಲ್ಯಾಗಾದಿಗಳೂ ಇರುವ ವ್ಯತ್ಯಾಸವು ಸ್ಪಷ್ಟವಾಗಿದೆ. ಅಲ್ಲದೆ ಇಲ್ಲಿ ಸೂಚಿಸಿರುವ ಇಪ್ಪತ್ತಿಂಟು ಕರ್ಮಗಳು ಪ್ರತ್ಯೇಕ ಸಂಸ್ಕಾರಗಳ ಪಟ್ಟಿಯಲ್ಲೇ ಬಂದರೂ, ವಸ್ತುತಃ ಇವು ನಿತ್ಯನೈಮಿತ್ತಿಕ ಕರ್ಮಗಳು.

ಗೃಹ್ಯಸೂತ್ರಗಳಲ್ಲಿ ಸಾಮಾನ್ಯವಾಗಿ ಸಂಸ್ಕಾರಗಳು, ವಿವಾಹದಿಂದ ಪ್ರಾರಂಭವಾಗಿ ಸಮಾವರ್ತನದವರೆಗೆ ನಿರೂಪಿತವಾಗಿವೆ. ಮರಣವು ಅಮಂಗಳವೆಂಬ ಕಾರಣದಿಂದಲೋ ಏನೋ ಅನೇಕ ಗೃಹ್ಯಸೂತ್ರಗಳು ಅಂತ್ಯೇಷ್ಟಿಯನ್ನು (ಅಂತ್ಯಸಂಸ್ಕಾರ-ಉತ್ತರಕ್ಷಯಿ) ವಿವರಿಸುವುದಿಲ್ಲ. ಪಾರಸ್ಕರ, ಆಶ್ವಲಾಯನ ಮತ್ತು ಚೌಧಾಯನಗೃಹ್ಯಸೂತ್ರಗಳಲ್ಲಿ ಅಂತ್ಯೇಷ್ಟಿಯ ಪ್ರಕರಣಗಳೂ ನಿರೂಪಿತವಾಗಿವೆ. ಸಾಮಾನ್ಯವಾಗಿ ಗೃಹ್ಯಸೂತ್ರಗಳಲ್ಲಿ ಹನ್ನರಡರಿಂದ ಹದಿನೆಂಟರವರೆಗೂ ಸಂಸ್ಕಾರಗಳ ಗಣನೆ ಇದೆ. ಮನುಸ್ಯತೀಯಲ್ಲಿ ‘ಗಭಾರಧಾನದಿಂದ ಹಿಡಿದು ಸ್ಥಾನ (ಮರಣ)’ ದವರೆಗೂ ಹದಿಮೂರು ಸಂಸ್ಕಾರಗಳು(2-16) ನಿರೂಪಿತವಾಗಿವೆ. ಆಶ್ವಲಾಯನಗೃಹ್ಯಸೂತ್ರದಲ್ಲಿ ಹನ್ನೊಂದು ಸಂಸ್ಕಾರಗಳೂ, ಪಾರಸ್ಕರ-ಗೃಹ್ಯಸೂತ್ರದಲ್ಲಿ ಹದಿಮೂರು ಸಂಸ್ಕಾರಗಳೂ, ಚೌಧಾಯನ ಗೃಹ್ಯಸೂತ್ರದಲ್ಲಿ ಹದಿಮೂರು ಸಂಸ್ಕಾರಗಳೂ, ವಾರಾಹಗೃಹ್ಯಸೂತ್ರದಲ್ಲಿ ಹದಿಮೂರು ಸಂಸ್ಕಾರವನ್ನು ಹೇಳಲ್ಪಟ್ಟಿರುವುದು. ಯಾಜ್ಞವಲ್ಕ್ಯಸ್ವತಿಯಲ್ಲಿ ಕೇಶಾಂತಸಂಸ್ಕಾರವನ್ನು ಬಿಟ್ಟು ಮನುವು ಹೇಳಿದ ಹನ್ನರಡು ಸಂಸ್ಕಾರಗಳನ್ನೇ ಹೇಳಿರುವನು. ಕೇಶಾಂತವು ಇಲ್ಲಿ ಸಮಾವರ್ತನದಲ್ಲಿ ಸೇರಿಹೋಗಿದೆ. ಮನು ಮತ್ತು ಯಾಜ್ಞವಲ್ಕ್ಯಸ್ವತಿಗಳಲ್ಲಿ ಶಾರೀರಿಕ-ಸಂಸ್ಕಾರಗಳ ಜೊತೆಯಲ್ಲಿ ಪಾಕಯಜ್ಞಗಳ ಗಣನೆಯೂ ಸೇರಿಹೋಗಿದೆ. ವ್ಯಾಸಸ್ವತಿಯಲ್ಲಿ ಮನು ಹಾಗೂ ಯಾಜ್ಞವಲ್ಕ್ಯ ಸ್ವತಿಗಳಲ್ಲಿ ಹೇಳಲ್ಪಟ್ಟ ಹದಿಮೂರು ಸಂಸ್ಕಾರಗಳ ಜೊತೆಗೆ ಕರ್ಣವೇಧ, ವಿವಾಹಾಗ್ನಿಪರಿಗ್ರಹ ಮತ್ತು ತ್ರೇತಾಗ್ನಿಸಂಗ್ರಹಗಳೆಂಬ ಮೂರು ಸಂಸ್ಕಾರಗಳು ಸೇರಿಸಲ್ಪಟ್ಟಿರುತ್ತವೆ.

ಸಂಸ್ಕಾರಗಳನ್ನೇ

ಪ್ರಧಾನವಾಗಿ

ಧರ್ಮಮೂತ್ರಗಳಲ್ಲಿ ನಿರೂಪಿಸಿದ್ದರೂ, ಕೆಲವು ಧರ್ಮಮೂತ್ರಗಳು ಸಂಸ್ಕಾರಗಳ ವಿವರಣೆಯನ್ನು ನೀಡಿದೆ. ಅತ್ಯಂತ ಪ್ರಾಚೀನವಾದ ಗೌತಮಧರ್ಮಮೂತ್ರದಲ್ಲಿ ಶರೀರದ್ವೈ ಸಂಬಂಧಿಸಿದಂತೆ, ನಲವತ್ತು ಸಂಸ್ಕಾರಗಳು, (ಗೌ.ಧ.ಸೂ. - 8ನೇ ಅಧ್ಯಾಯ; 13 ರಿಂದ 19 ಮೂತ್ರಗಳು ಪೂರ್ವ) ಹಾಗೂ ಎಂಟು ಅತ್ಯಂತ ಸಂಸ್ಕಾರಗಳೂ (ಗೌ.ಧ.ಸೂ. - 8ನೇ ಅಧ್ಯಾಯ; 20ನೇ ಮೂತ್ರದಿಂದ 23 ಮೂತ್ರಗಳು ಪೂರ್ವ) ಹೇಳಲ್ಪಟ್ಟಿರುತ್ತವೆ. ಮುಂದಿನ ಮೂತ್ರಕಾರರೂ ಹಾಗೂ ಸ್ನೇಹಿತಿಕಾರರೂ ಒಹಳವಾಗಿ ಗೌತಮರು ಹೇಳಿದ ಸಂಸ್ಕಾರಗಳನ್ನೇ ಹೇಳಿದ್ದಾರೆ.

I. ಗೌತಮಧರ್ಮಮೂತ್ರದ ಪ್ರಕಾರ ನಿರೂಪಿತವಾದ ನಲವತ್ತು ಸಂಸ್ಕಾರಗಳು.

ಅ) ಗಭಾರಧಾನ, ಪುಂಸವನ, ಸೀಮತೋನ್ನಯನ, ಜಾತಕಮ್, ನಾಮಕರಣ, ಅನ್ನಪೂರ್ಶನ, ಚೌಲ, ಉಪನಯನ ಎಂಬ 8 ಸಂಸ್ಕಾರಗಳು.

ಆ) ನಾಲ್ಕು ವೇದವ್ರತಗಳು - (9 ರಿಂದ 12 ಪೂರ್ವ). ಸಾನ್ಯಾಸ ಹದಿಮೂರನೆಯದು, ಹದಿನಾಲ್ಕು - ವಿವಾಹ ಸಂಸ್ಕಾರ ಒಟ್ಟು 6 ಸಂಸ್ಕಾರಗಳು.

ಇ) ದೇವ-ಪಿತೃ-ಮನುಷ್ಯ-ಭೂತ-ಬ್ರಹ್ಮಗಳೆಂಬ ಪಂಚಮಹಾಯಜ್ಞಗಳೆಂಬ (15 ರಿಂದ 19 ಪೂರ್ವ) - 5 ಸಂಸ್ಕಾರಗಳು.

ಈ. ಅಷ್ಟಕ, ವಾರ್ಷಣ, ಶ್ರಾದ್ಧ, ಶ್ರಾವಣೀ, ಆಗ್ರಹಾಯಣೀ, ಚೈತ್ರೀ, ಆಶ್ವಯುಚೀ- ಎಂಬ (20-26 ಪೂರ್ವ) - 7 ಪಾಕಯಜ್ಞ ಸಂಸ್ಥಿಗಳು.

ಉ) ಅಗ್ನಧೇಯ, ಅಗ್ನಹೋತ್ರ, ದರ್ಶಪೌರ್ಣಮಾಸ, ಚಾತುಮಾಸ್ಯ, ಆಗ್ರಹಾಯಣೇಷ್ಟು ನಿರೂಪಿತಪುಂಡಿ, ಸೌತ್ರಾಮಣೇ ಎಂಬ (27ರಿಂದ 33 ಪೂರ್ವ) - 7 ಹವಿಯಜ್ಞಗಳು.

ಎ) ಅಗ್ನಷ್ಟೋಮ, ಅತ್ಯಗ್ನಷ್ಟೋಮ, ಉಕ್ತ, ಮೋಡಶೀ, ವಾಜಪೇಯ,

ಅತಿರಾತ್ರ, ಆಪ್ನೋಯಾಮ, ಎಂಬ(34 ರಿಂದ 40 ಪೂರ್ವ) ಮೋಮಯಜ್ಞ ಸಂಸ್ಥೆಗಳು-7 ಹೀಗೆ ಒಟ್ಟು 40 ಸಂಸ್ಕಾರಗಳು.

II. ದಯಾ, ಕ್ಷಾಂತಿ, ಅನಂಶಾಯಾ, ಶೌಚ, ಅನಾಯಾಸ, ಮಂಗಲ, ಅಕಾರ್ಮಣ್ಯ, ಅಸ್ವಾಹಾ- ಎಂಬ ಎಂಟು ಆಶ್ಚರ್ಯಗಳು, ಹೀಗೆ ಗೌತಮಧರ್ಮಸೂತ್ರದ ಪ್ರಕಾರ 48 ಸಂಸ್ಕಾರಗಳು. ಇಲ್ಲಾ ಸಹ ಸಂಸ್ಕಾರಗಳನ್ನೂ ಹಾಗೂ ಯಾಜ್ಞಿಕಕ್ರಿಯೆಗಳನ್ನೂ ಪರಸ್ಪರ ಭೇದವನ್ನು ಸ್ವಷ್ಟವಾಗಿ ಹೇಳಿಲ್ಲ. ಎರಡನ್ನೂ ಚೊತ್ತೆ ಚೊತ್ತೆಯಾಗೇ ಹೇಳಲಾಗಿದೆ. ಇಲ್ಲಿಲ್ಲ ಸಂಸ್ಕಾರತೆಬ್ಬದ ಪ್ರಯೋಗ- ಸಮಸ್ತಧಾರ್ಮಿಕಕ್ರಿಯೆಗಳಿಂಬ ಅರ್ಥದಲ್ಲಾಗಿದೆ. ಹಾರೀತನ ಪ್ರಕಾರ ಸಂಸ್ಕಾರಗಳು ಬ್ರಾಹ್ಮ, ದ್ಯುಮಂಜು ಎಂದು ಎರಡು ವಿಧ. ಯಜ್ಞಯಾಗಾದಿಗಳ ಸಮಾವೇಶಗಳು ದ್ಯುಮಂಜು ಸಂಸ್ಕಾರಗಳು. ಮನುಷ್ಯನ ಜೀವನದಲ್ಲಿ ಅನೇಕ ಸಂದರ್ಭಗಳಲ್ಲಿ ನಡೆಸಲಾಗುವ ಸಂಸ್ಕಾರವನ್ನೇ ಯಥಾರ್ಥದಲ್ಲಿ 'ಸಂಸ್ಕಾರ'ವಂದು ತಿಳಿಯಬೇಕು. ಯಜ್ಞವೂ ಸಹ ಪರೋಕ್ಷವಾಗಿ ಮನುಷ್ಯನನ್ನು ಪವಿತ್ರಗೊಳಿಸುತ್ತದೆ¹⁰.

ಆದರೂ ಅದರ ಮುಖ್ಯ ಪ್ರಯೋಜನ ದೇವತೆಗಳ ಆರಾಧನೆ. ಆದರೆ ಸಂಸ್ಕಾರಗಳ ಪ್ರಧಾನ ಧೈಯವೇಂದರೆ ಸಂಸ್ಕಾರಿಸಲ್ಪಡಬೇಕಾದ ವ್ಯಕ್ತಿಯ ವ್ಯಕ್ತಿತ್ವ ಹಾಗೂ ದೇಹವನ್ನು ಸಂಸ್ಕಾರಿಸಲ್ಪಡುವುದು. ಚೈತ್ರೀ, ಆಶ್ವಯುಜೀ ಮೊದಲಾದ ಯಜ್ಞಗಳು ಮತ್ತು ವೀಷಕೆ ಸಂಬಂಧ ಹೊಂದಿದ್ದು ಅವು ಮುಂದೆ ಲೋಕಪ್ರಿಯವಾದ ಉತ್ಸವಗಳಾಗಿ ಬದಲಾದವು.

ಪ್ರಸ್ತುತ ಈಗ ಪ್ರಚಲಿತವಾಗಿರುವ ಸಂಸ್ಕಾರಗಳು ಹದಿನಾರು. ಅವು ಇಂತಿವೆ:

9. ದ್ವಿಪಿಧಃ ಸಂಸ್ಕಾರೋ ಭವತಿ ಬ್ರಾಹ್ಮೋ ದ್ಯುಮಂಜ್ಞಾ ಗಭಾರಧಾನಾದಿಃ ಸ್ವಾತೋ ಬ್ರಾಹ್ಮಃ
(ಹಾರೀತ ಧರ್ಮಸೂತ್ರ)

10. 'ಯಜ್ಞೋ ದಾಸಂ ತಪಶ್ಚವ ಪಾವನಾನಿ ಮನೀಷಿಣಾಮ್' (ಮೋಧಾಯನ ಗೃಹ್ಯ ಸೂತ್ರ 18-5) (ಎವೇಗಳಿಗೆ ಯಜ್ಞ, ದಾಸ, ತಪಸ್ವಿಗಳು ಪಾವನಗಳು)

1. ಗಭ್ರಧಾರೀ 2. ಪುಂಸವನ 3. ಸೀಮಂತೋನ್ಯಯನ 4. ಜಾತಕಮ್
 5. ನಾಮಕರಣ 6. ನಿಷ್ಕಾಮಣ 7. ಅನ್ವಪ್ರಾಶನ 8. ಚೂಡಾಕರಣ
 9. ಕರ್ಣವೇದ 10. ವಿದ್ಯಾರಂಭ ಅಥವಾ ಅಕ್ಷರಾರಂಭ 11. ಉಪನಯನ
 12. ವೇದಾರಂಭ 13. ಕೇಶಾಂತ 14. ಸಮಾವರ್ತನ 15. ವಿವಾಹ
 16. ಅಂತ್ಯೇಷ್ಟಿ ಇವುಗಳಲ್ಲಿ ವಿದ್ಯಾರಂಭ, ವೇದಾರಂಭ ಮತ್ತು
 ಕೇಶಾಂತಸಂಸ್ಕಾರಗಳು ನಂತರದಲ್ಲಿ ಆರಂಭವಾದವುಗಳು.

ಇವುಗಳಲ್ಲಿ ಕೆಲವು ಅತಿ ಮಹತ್ವದವು. ಅವು ಮಾನವನ ಬಾಳಿನ ಸೀಮಾರೇಖಿಗಳಂತಿವೆ. ಗಭ್ರಧಾನವು (ನಿಷೇಕ) ಗಭ್ರೋತ್ತಮಿಯನ್ನು ಪುರಿತಾಗಿದೆ. ಇದು ಜೀವನದ ಆರಾರವೂ ಆಗಿದೆ. ಪುಂಸವನ, ಸೀಮಂತೋನ್ಯಯನ ಗಭ್ರದಲ್ಲಿನ ಶಿಶುವಿನ ಸಂಸ್ಕಾರಗಳಿಗೆ ಸಂಬಂಧಿಸಿದೆ. ಈ ಮೂರೂ ಮಟ್ಟಿಗೆ ಮುಂಚಿನ ಸಂಸ್ಕಾರಗಳು. ಜಾತಕಮ್, ನಾಮಕರಣ, ನಿಷ್ಕಾಮಣ, ಅನ್ವಪ್ರಾಶನ, ಕರ್ಣವೇದ, ಇವು ಶಿಶುವು ಮಟ್ಟಿದ ಕೂಡಲೇ ಹಾಗೂ ನಂತರ ನಡೆಯುವ ಸಂಸ್ಕಾರಗಳು. ಚೂಡಾಕರಣ, ವಿದ್ಯಾರಂಭ, ಉಪನಯನಗಳು ಬಾಲ್ಯ ಹಾಗೂ ನಂತರದವುಗಳು. ವೇದಾರಂಭ, ಕೇಶಾಂತ, ಸಮಾವರ್ತನಗಳು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಸಂಸ್ಕಾರಗಳು. ವಿವಾಹವು ಗೃಹಸ್ಥಮಕ್ಕೆ ಸಂಬಂಧಿಸಿದೆ. ಅಂತ್ಯೇಷ್ಟಿಯು ಜೀವಿಯು ಸತ್ತ ನಂತರ ನಡೆಯುವ ಸಂಸ್ಕಾರ. ಹೀಗೆ ಮೇಲೆ ಹೇಳಿದ ಸಂಸ್ಕಾರಗಳು ಮೋಡಲು ಸಂಸ್ಕಾರಗಳೆಂದೇ ಪ್ರಸಿದ್ಧವಾಗಿವೆ.

ಸಂಸ್ಕಾರಗಳ ಉದ್ದೇಶ

ಧರ್ಮಶ್ರದ್ಧೆಯ ಆರ್ಥಾರದ ಮೇಲೆ ಸಂಸ್ಕಾರಗಳು ನಿಂತಿವೆ. ಆದ್ದರಿಂದಲೇ ಹಿಂದುಗಳ ಈ ಸಂಸ್ಕಾರಗಳು ಲೋಕಮಾನ್ಯವಾಗಿವೆ. ಪ್ರಾಚೀನ ಭಾರತೀಯರು ತಮ್ಮನ್ನು ಒಳ್ಳಿಯ ಅಥವಾ ಕಟ್ಟಾದ ಅಲೋಕಕ ಶಕ್ತಿಗಳು ಆವರಿಸಿದೆ ಎಂದು ಭಾವಿಸಿದ್ದರು. ಇವುಗಳಿಂದ ಉಂಟಾಗುವ ಕಟ್ಟಿ ಪರಿಣಾಮವನ್ನು ದೂರಮಾಡಲು ಅನೇಕ ಪರಿಹಾರಗಳನ್ನು ಕಂಡುಹೊಂಡು

ಉಚಿತ ಸಮಯದಲ್ಲಿ ಸಹಾಯ ನೀಡಬಲ್ಲ ಶುಭವನ್ನುಂಟುಮಾಡಬಲ್ಲ ಶಕ್ತಿಗಳ ಆವಾಹನೆಯನ್ನೂ ಮಾಡಿದರು. ಕೆಟ್ಟ ಶಕ್ತಿಗಳನ್ನೂ ತಡೆಯಲು ತೆಗೆದುಕೊಂಡ ಮೊದಲ ಕ್ರಮವೆಂದರೆ ಶಾಂತಿ ಮಾಡುವುದು, ಅಥವಾ ಆರಾಧಿಸುವುದು. ಕೆಟ್ಟ ಶಕ್ತಿಗಳನ್ನೂ ಶಮನಗೋಳಿಸಿದರೆ,¹¹ ಅವು ಸಂಸ್ಕಾರದಿಂದ ಪರಿತ್ಯಗೊಂಡ ಮಾನವನನ್ನೂ ನೋರ್ಮಿಸಲಾರವು ಎಂಬ ಭಾವನೆ ಇದಕ್ಕೆ ಮುಖ್ಯ ಕಾರಣ. ಎರಡನೆಯ ಕ್ರಮ - ದುಷ್ಪಶಕ್ತಿಗಳನ್ನೂ ವಂಚಿಸುವುದು ಅಥವಾ ಅವುಗಳಿಂದ ಬಚಿಸುವುದು.¹² ಕೆಟ್ಟ ಶಕ್ತಿಗಳಿಗೆ ಸಿಲುಕಿದ ಮನುಷ್ಯನನ್ನು ಬಚಿಸುವುದು ಅಥವಾ ಅವನಿಗೆ ಬದಲಾಗಿ ಇನ್ನೊಬ್ಬನನ್ನೂ ಆಮುತಿ ಕೊಟ್ಟು ಆ ಶಕ್ತಿಯನ್ನೂ ತುಪ್ಪಗೊಳಿಸುವುದು. ಅದರ ಮುಂದಿನ ಮೂರನೆಯ ಕ್ರಮವೇ ಹೆದರಿಸುವುದು, ಇಲ್ಲದಿದ್ದರೆ ಆಕ್ರಮಣ ಮಾಡುವುದು.¹³ ಮೊದಲಿನ ಎರಡು ವಿಧಾನಗಳಿಗೆ ಕೆಟ್ಟ ಶಕ್ತಿಗಳು ಬಗ್ಗದಿದ್ದರೆ ಇದನ್ನು ಸೋಲಿಸಲು ತಾನಾಗಲೇ ಅಥವಾ ತನ್ನ ಪರವಾಗಿ ಬೇರೆ ಯಾರಾದರೂ ಸರಿಯೇ ಆ ದುಷ್ಪಶಕ್ತಿಯನ್ನೂ ಆಕ್ರಮಿಸುವುದು. ಸಂಸ್ಕಾರ ಪಡೆದವನನ್ನೂ ದುಷ್ಪಶಕ್ತಿಗಳು ಮುಟ್ಟಿರಂತೆ ತಡೆಯಲು ದೇವತೆಗಳನ್ನೂ ಆಹ್ವಾನಿಸುತ್ತಿದ್ದರು. ನೀರು, ಬೆಂಕಿ, ಸದ್ಗುರು, ದಂಡ ಮೊದಲಾದ ಬೇರೆ-ಬೇರೆ ವಸ್ತುಗಳ ಸಹಕಾರದಿಂದ ಹೀಡೆಯನ್ನುಂಟುಮಾಡುವ ಶಕ್ತಿಗಳನ್ನೂ ಹೊರಹಾಕುತ್ತಿದ್ದರು.

ಮನುಷ್ಯನ ಬಾಳಿನಲ್ಲಿ ದಿವ್ಯಶಕ್ತಿಗಳ ಪ್ರಭಾವ ಸದಾ ಇರುವುದೆಂಬ ನಂಬಿಕೆಯಿಂದ ಜನರು ದುಷ್ಪಶಕ್ತಿಗಳನ್ನೂ ದೂರಮಾಡಿಕೊಳ್ಳುವುದರ ಜೊತೆಗೆ ಶುಭಕಾರಕ ದೈವಿಶಕ್ತಿಗಳನ್ನೂ ಆಹ್ವಾನಿಸಿ ಆ ಶಕ್ತಿಯ

11. ತತ್ಸ್ವಷ್ಟ ಏವಂ ಕುಮಾರಂ ಮುಂಚ - (ಪಾರಸ್ಕರಗೃಹ್ಯಸೂತ್ರ 1-16-20)
(ತುಪ್ಪನಾಗು, ಕುಮಾರನನ್ನು ಬಿಡು).

12. ಅಸುಗುಪ್ತಮ್ ಏತಂ ಸಕೇಶಂ ಗೋಮಯಃಿಂಂ ಮುಂತಾದವು.

(ಪಾರಸ್ಕರಗೃಹ್ಯಸೂತ್ರ-2)

13. ಅಪಸ್ತಂಬಗೃಹ್ಯಸೂತ್ರ 1-15

ಕೃಷ್ಣಕಟ್ಟಪನ್ನು ಬೇಡುತ್ತಿದ್ದರು. ಈ ದಿವ್ಯಶಕ್ತಿಯ ಆವಾಹನ ಕಾಲದಲ್ಲಿ ಸಮಾನತೆಯಿಲ್ಲ ಆಶ್ಚರ್ಯಕರ ಶಕ್ತಿಗಳ ಸೂಚನೆಗಳು ಮತ್ತು ಅನುಸಂಧಾನವನ್ನು ಬೆಳೆಸುತ್ತಿದ್ದರು. ಸ್ವರ್ವ, ಶಾಸ್ತ್ರೋಚಾರ್ಯ, ಲೇಖನಗಳು, ನಾಟಕೀಯ ಸುದಿಗಳು ಇತ್ಯಾದಿಗಳ ಒಳಕೆ ಬಹುವಾಗಿತ್ತು.

ಅಲ್ಲದೆ ಜರ್ಬ್ಯೂರ್, ಸಂಪತ್ತು, ಆಯುಷ್ಯ, ಸಂತಾನ, ಕೀರ್ತಿ, ಗೋಪಂಪತ್ತು, ಶಾರೀರಿಕ ಹಾಗು ಮಾನಸಿಕ ಸ್ವಭಾವ ಮುಂತಾದ ಜೀವನದಲ್ಲಿನ ಸುಖದಾಯಕ ವಸ್ತುಗಳನ್ನು ಆಶಿಸುವ ಯಜ್ಞಕರ್ಮಗಳನ್ನೂ¹⁴ ಸಂಸ್ಕಾರಗಳು ಒಳಗೊಂಡಿದ್ದು, ಮಾನವನ ಉನ್ನತಿ ಸೂಚಕವಾದ ಸಾಂಸ್ಕೃತಿಕ ಉದ್ದೇಶಗಳನ್ನೂ ಪಡೆದಿವೆ. ಈ ಕಾರಣ ಜನಕಲ್ಯಾಣ ಬಯಸುವ ಪುರೋಹಿತರು ಸಮಾಜದಲ್ಲಿನ ಶಾಸ್ತ್ರಪ್ರಕ್ರಿಯೆಗಳು ಹಾಗೂ ಇವುಗಳ ಆಚರಣೆಯಲ್ಲಿ ಆಯಾಯಾ ಕಾಲಕ್ಕನುಗೂಣವಾದ ಬದಲಾವಣೆಯನ್ನೂ ತಂದರು. ಜೀತೆಗೆ ಗೃಹಸ್ಥರ ಲೋಕಿಕಾಮನೆಗಳನ್ನು ಸಾಗ್ರಹಿಸಿ, ಜನರನ್ನು ಪರಿತ್ರೋಳಿಸಿ ಅವರಲ್ಲಿ ಅಧ್ಯಾತ್ಮಿಕ ಪ್ರಭೇದುನ್ನೂ ನೀಡಿದರು.

ಅನೇಕ ಬಣ್ಣಗಳ ಒಟ್ಟುಗೂಡುವಿಕೆಯಿಂದ ಹಿತ್ರವೊಂದು ರೂಪಗೊಳ್ಳುವಂತೆ ವ್ಯಕ್ತಿಯು ಆಚರಿಸುವ ಸಂಸ್ಕಾರಗಳಿಂದ ಅವನ ಸ್ಥಿಂತಿ ಮೂಡಿರುತ್ತದೆ. ಆ ಕಾರಣ ಪ್ರಾಚೀನ ಖಂಡ - ಮುನಿಗಳು ತತ್ವಾಲೀನ ಸಮಾಜದಲ್ಲಿ ಹುಟ್ಟಿದ ವ್ಯಕ್ತಿಯ ಗುಣಾಧರ್ಮಗಳನ್ನು ಅವನಿಗೂ ಹಾಗೂ ಸಮಾಜಕ್ಕೂ ಹಿತವಾಗುವಂತಹ ರೀತಿಯಲ್ಲಿ ಮಾರ್ಪಡಿಸಲು ಶ್ರಮಿಸಿದರು.

ಸಂಸ್ಕಾರಗಳ ಆಚರಣೆ ಜನಮನದಲ್ಲಿ ಆಶ್ಚರ್ಯಕೆಯ ಉಗಮಕ್ಕೆ

14. 'ಸ್ವಾ ಶ್ರದ್ಧಾಂ ಮೇಧಾಂ ಯತಃ ಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರಿಯಂ ಬಲಮ್ ಆಯುಷ್ಯಂ ತೇಜ ಆರೋಗ್ಯಂ ದೇಹಿ ಮೇ ಹವ್ಯವಾಹನ || ಶ್ರಿಯಂ ದೇಹಿ ಮೇ ಹವ್ಯವಾಹನ ೧೦ ನಮ ಇತಿ (ಅಗ್ನಿಕಾರ್ಯದಲ್ಲಿ ವಟುವು ಅಗ್ನಿಯನ್ನು ಪ್ರಾರ್ಥಿಸುವುದು).